



ಶರಣ್ ಪಾಟೀಲ್
ಆರ್ಥಿಕ ತಜ್ಞ

ಸಲಹೆ ನಮ್ಮದು ಹೂಡಿಕೆ ನಿಮ್ಮದು

INSPIRE INDIA WEALTH PRIVATE LTD. @ 65, 'Surasa Enclave' 1st floor, Puttanna Road, Gandhi Bazar

Basvanagudi, Bengaluru 560004, Ph: +91 8042129917, 9035414414. Mail: info@inspireindiads.com Website: www.inspireindiads.com



ನೀವು ವಿಫಲರಾಗಿದ್ದೀರಿ ಎಂದರೆ, ನೀವೇನೋ ಮಾಡುತ್ತಿದ್ದೀರಿ ಎಂದರ್ಥ. ಏನೋ ಮಾಡುತ್ತಿದ್ದೀರಿ ಎಂದರೆ, ಬದಲಾವಣೆ ಶತಿಸಿದ್ಧ

—ರಾಬರ್ಟ್ ಕಿಯೋಸ್ಕಿ



ನಾಳೆಯಿಂದ ಆಚೆಗೂ ತನ್ನ ಭವಿಷ್ಯದ ಅವಧಿಯನ್ನು ನಿಗಧಿ ಮಾಡದೇ ಇದ್ದವನು ಕಠಿಣ ಶ್ರಮ ಪಡುತ್ತಿಲ್ಲ ಎಂದೇ ಅರ್ಥ

— ಆನಂದ್ ಮಹಿಂದ್ರಾ



ನಿಮ್ಮ ಮಿತಿಗಳನ್ನು ನೀವೇ ಮೀರುತ್ತ ಹೋಗಿ. ಯಶಸ್ಸು ತಾನಾಗಿಯೇ ನಿಮಗೆ ಶರಣಾಗುತ್ತದೆ.

—ಸುಂದರ್ ಪಿಚ್ಚೈ

ಹಣದ ಒತ್ತಡ ನಿಭಾಯಿಸುವುದು ಹೇಗೆ



ಒಳ ಪುಟ

ಸಂಪತ್ತಿನ ಸೃಷ್ಟಿಗೆ ಹೂಡಿಕೆ ಮಂತ್ರ

3

ವೈಯಕ್ತಿಕ ಅಪಘಾತ ವಿಮೆ: ಸರಳ ಮಾರ್ಗದರ್ಶಿ

5

ನಮ್ಮ ಜೀವನ ನಿರಂತರ ಸಾಹಸದ ಕಾರ್ಖಾನೆ. ಇಲ್ಲಿ ನಾವು ಉತ್ತಮ ಫಲಿತಾಂಶ ಕಾಣಲು ಪ್ರಯತ್ನಗಳನ್ನು ಸದಾ ಚಾಲ್ತಿಯಲ್ಲಿಡಬೇಕು. ಇಷ್ಟೆಲ್ಲ ಸಾಹಸದ ನಡುವೆಯೂ ನಮ್ಮ ಹಣಕಾಸಿನ ಬದುಕಿನಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಿದ್ದು ನಡೆಯುವುದಿಲ್ಲ. ಹಣಕಾಸು ವಿಚಾರದಲ್ಲಿ ಅನೇಕ ಉತ್ತಮ ಯೋಜನೆಗಳನ್ನು ಹಾಕಿಕೊಂಡಿರುತ್ತೇವೆ, ಯೋಜಿತ ಕ್ರಮಗಳನ್ನು ಕೈಗೊಂಡಿರುತ್ತೇವೆ. ಆದರೆ ಎಷ್ಟೋ ಬಾರಿ ನಾವು ನಿರೀಕ್ಷಿಸಿದ ಫಲಿತಾಂಶಗಳು ಲಭ್ಯವಾಗುವುದಿಲ್ಲ. ಇದರಿಂದಾಗಿಯೇ ಹಣಕಾಸಿನ ಒತ್ತಡಕ್ಕೆ ಸಿಲುಕುತ್ತೇವೆ.

ಇಂದಿನ ಆಧುನಿಕ ಜೀವನದಲ್ಲಿ ಹಣಕಾಸು ಒತ್ತಡ ಎನ್ನುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಜಗತ್ತಿನಲ್ಲಿ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಇರುವ ಬಹುತೇಕರಿಗೆ ಈ ಹಣಕಾಸು ಒತ್ತಡ ಮತ್ತು ಅನಿಶ್ಚಿತತೆ ಎನ್ನುವುದು ಬಿಟ್ಟಿದ್ದಲ್ಲ. ಉದ್ಯೋಗ ಕಳೆದುಕೊಳ್ಳುವುದು, ಏರುತ್ತಿರುವ ಸಾಲದ ಮೊತ್ತ, ಮನೆಯ ಯಜಮಾನನ ಸಾವು ಅಥವಾ ಎರಡೂ ಅಂಶಗಳು... ಹೀಗೆ ಹಣಕಾಸು ಒತ್ತಡಕ್ಕೆ ಕಾರಣಗಳು ಅನೇಕ.

ಹಣಕಾಸು ಸಂಬಂಧಿ ಸಮಸ್ಯೆಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಅವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತವೆ. ನಮ್ಮ ನಡುವಿನ ಸಂಬಂಧಗಳನ್ನು ಕೂಡ ಹಾಳುಗಡೆವುತ್ವವೆ. ಒಟ್ಟಾರೆಯಾಗಿ ನಮ್ಮ ಗುಣಮಟ್ಟದ ಜೀವನಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ. ಹಣವು ತರುವ ಚಿಂತೆಗಳಿಂದಾಗಿ ನಮ್ಮ ನಿದ್ರೆಯ ಮೇಲೆ, ಯೋಜನೆಗಳ ಮೇಲೆ ಪರಿಣಾಮ ಬೀಳುತ್ತದೆ. ನಮ್ಮ ಗೌರವ ಮಣ್ಣುಪಾಲಾಗುತ್ತದೆ. ನಾವು ಮಾಡುವ ಕೆಲಸಗಳ ಒಟ್ಟಾರೆ ಶಕ್ತಿ ಕುಂದುತ್ತದೆ. ಇದರಿಂದಾಗಿಯೇ ಖಿನ್ನತೆಗೆ ಒಳಗಾಗಬಹುದು. ದಿನೇ ದಿನೇ ಆತಂಕ ನಮ್ಮನ್ನು ಆವರಿಸಿಕೊಳ್ಳುತ್ತದೆ.

ಇದೆಲ್ಲದರಿಂದಾಗಿ ಸಮಸ್ಯೆಯನ್ನು ನಿಭಾಯಿಸಲು ಬೇರೆ ದಾರಿಯನ್ನು ಕಂಡುಕೊಳ್ಳುತ್ತೇವೆ. ಚಿಂತೆಯಿಂದ ದೂರವಾಗಲು ಮದ್ಯಪಾನ, ಮಾದಕ ದ್ರವ್ಯ ಅಥವಾ ಜೂಜಿನ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಬದುಕು ಇನ್ನು ಮುಂದೆ ಮೊದಲಿನಂತೆ ಇರಲಾರದು ಎಂಬ ಚಿಂತೆಯೇ ನಮ್ಮ ಮೇಲೆ ಸವಾರಿ ಮಾಡುತ್ತಿರುತ್ತದೆ.

ನೀವು ಈವರೆಗೆ ಉತ್ತಮ ಎಂದು ನಂಬಿಕೊಂಡು ಬಂದಿದ್ದ ಸಂಬಂಧಗಳೆಲ್ಲ ಅಗ್ನಿಪರೀಕ್ಷೆಗೆ ಒಳಗಾಗಬಹುದು. ಮುರಿದೂ ಬೀಳಬಹುದು.

ಏನು ಮಾಡಬೇಕು?: ದುರಾದೃಷ್ಟದ ಸಂಗತಿ ಎಂದರೆ ಇವಕ್ಕೆಲ್ಲ ತಕ್ಷಣದ ಪರಿಹಾರ ಇರುವುದಿಲ್ಲ. ಯಾವುದೇ ಮ್ಯಾಜಿಕ್, ಜಾದೂ ನಡೆಸಲು ಸಾಧ್ಯವಿಲ್ಲ. ಒತ್ತಡದಿಂದ ಪಾರಾಗಲು ಫಟಾಫಟ್ ಯೋಜನೆಗಳಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಹಾಗಾಗಿ ಹಣಕಾಸು ಒತ್ತಡದಿಂದ ಪಾರಾಗಲು ಮತ್ತು ಪರಿಸ್ಥಿತಿ ಸುಧಾರಿಸಲು ಒಂದೊಂದೇ ಹೆಜ್ಜೆಗಳನ್ನು ಇಡುತ್ತ ಮುಂದೆ ಸಾಗಬೇಕು. ಒಂದೇ ಬಾರಿಗೆ ದೊಡ್ಡ ಚಿತ್ರದತ್ತ ಚಿತ್ತ ಹರಿಸುವುದಕ್ಕಿಂತ ಸಣ್ಣ ಸಣ್ಣ ಸಂಗತಿಗಳ ಕಡೆಗೆ ಗಮನ ಹರಿಸುವುದು ಉತ್ತಮ. ನಾನಾ ಆಯಾಮಗಳಿಂದ ದೊರೆಯಬಹುದಾದ ಸಹಾಯದ ರಹದಾರಿಯನ್ನು ಯೋಚನೆ ಮಾಡಬೇಕು. ಅಂತಿಮವಾಗಿ ನಿಮ್ಮ ಹಣಕಾಸಿನ ಮೇಲೆ ನಿಯಂತ್ರಣ ಸಾಧಿಸುವ ರೀತಿಯಲ್ಲಿ ಮತ್ತು ಮತ್ತೊಮ್ಮೆ ನೀವು 'ಹಸಿರು ದೀಪ' ಕಾಣಿಸುವ ರೀತಿಯಲ್ಲಿ ಹೆಜ್ಜೆಗಳನ್ನು ಇಡಬೇಕು. ಅಂತಹ ಹೆಜ್ಜೆಗಳ ಬಗ್ಗೆ ನಾವು ಇಲ್ಲಿ ಚರ್ಚೆ ಮಾಡೋಣ.

ಮನಸ್ಥಿತಿ: ಪರಿಸ್ಥಿತಿ ಎಷ್ಟೇ ಕೆಟ್ಟದಾಗಿರಲಿ, ಈ ಕ್ಷಣಕ್ಕೆ ಎಲ್ಲವೂ ನಿಮ್ಮ ವಿರುದ್ಧ ಎಂಬ ಭಾವಕ್ಕೆ ನೀವು ಒಳಗಾಗಿದ್ದರೂ ಕೂಡ ನಾಳೆ ಅದು ನಿಶ್ಚಿತವಾಗಿ ಬದಲಾಗುತ್ತದೆ ಎಂಬ ನಂಬಿಕೆಯನ್ನು ಹೊಂದಿರಬೇಕು. ನೀವು ಹೊರಟಿರುವ ಗಮ್ಯದ ಕಡೆಗೆ ದಿನವೂ ಒಂದು ಹೆಜ್ಜೆ ಹಾಕುತ್ತಿದ್ದರೆ ಕೆಲವೇ

ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆ ಗುಣಮಟ್ಟದ ಸಮಯವನ್ನು ಕಳೆಯಲು ಇನ್ನಷ್ಟು ಪ್ರಯತ್ನವನ್ನು ಮಾಡಿ. ಇದರಿಂದ ನೀವು ಭಾವನಾತ್ಮಕವಾಗಿ ಗಟ್ಟಿಯಾಗುವಂತೆ ಮಾಡುತ್ತದೆ. ನಿಮ್ಮ ಪ್ರಾಮಾಣಿಕತೆ ಕುಟುಂಬಕ್ಕೆ ಇಷ್ಟವಾಗಿ ಶ್ಲಾಘಿಸಬಹುದು ಮತ್ತು ನಿಮ್ಮ ಬೆಂಬಲಕ್ಕೆ ನಿಲ್ಲಬಹುದು.

ಲೆಕ್ಕಾಚಾರ ಸಲಹೆ: ಇಂತಹ ಹೊತ್ತಿನಲ್ಲಿ ನಿಮ್ಮ ಲೆಕ್ಕಾಚಾರಗಳೆಲ್ಲ ಸರಿಯಾಗಿದೆಯೇ ಎಂಬುದರ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು. ಪ್ರತಿ ವಾರ ಈ ಕೆಳಗಿನ ಮೂರು ಸಂಗತಿಗಳ ಬಗ್ಗೆ ನಿಗಾ ಇಡಲು ಮರೆಯಬೇಡಿ:

- (ಎ) ನಿಮ್ಮ ಬಳಿ ಎಷ್ಟು ಹಣವಿದೆ
- (ಬಿ) ನೀವು ಗಳಿಸುತ್ತಿರುವ ಆದಾಯವೆಷ್ಟು ಮತ್ತು
- (ಸಿ) ಎಷ್ಟು ಹಣವನ್ನು ನೀವು ಖರ್ಚು ಮಾಡುತ್ತಿದ್ದೀರಿ

ಇವೆಲ್ಲದರ ಒಟ್ಟು ಅರ್ಥವೇನೆಂದರೆ ನಿಮ್ಮ ಒಟ್ಟು ಹಣಕಾಸಿನ ಜಾಡು ಹಿಡಿಯುವುದು. ನಿಮ್ಮ ಆದಾಯದ ಮೂಲಗಳು, ಹಣದ ಹರಿವು, ನಿಮ್ಮ ಈಗಿನ ಒಟ್ಟು ಮೌಲ್ಯ ಮತ್ತು ಆದಾಯ ಹಾಗೂ ಖರ್ಚಿನ ನಡುವಿನ ಅಂತರವನ್ನು ಅರ್ಥ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಇಂತಹ ಹಣಕಾಸಿನ ಒತ್ತಡದ ಸಂದರ್ಭದಲ್ಲಿ ಸರಿಯಾದ 'ಬಜೆಟ್' ರೂಪಿಸುವುದು ನಿಜಕ್ಕೂ ಸವಾಲಿನ ಕೆಲಸ. ಇಲ್ಲಿ ನಗದಿನ ಒಳಹರಿವಿಗಿಂತ ಹೊರಹರಿವು ಅಧಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅಗತ್ಯ ಮತ್ತು ಅನಗತ್ಯ ವೆಚ್ಚಗಳನ್ನು ಗುರುತಿಸಿ ಯಾವುದು ಹೆಚ್ಚು ಆದ್ಯತೆ ಎಂಬುದನ್ನು ತೀರ್ಮಾನಿಸಬೇಕು. ಅದಕ್ಕಾಗಿ ಇತ್ತೀಚಿನ ಕೆಲವು ತಿಂಗಳಲ್ಲಿ ನೀವು ಮಾಡಿದ ಖರ್ಚು, ನಿಮ್ಮ ಅಭ್ಯಾಸದ ಬಗ್ಗೆ ಯೋಚನೆ ಮಾಡಿ. ಅವು ನಿಮಗೆ ಘಾಸಿ ಮಾಡುತ್ತಿದ್ದರೆ ಅಂತವನ್ನು ತಗ್ಗಿಸುವ

ಅಥವಾ ತಪ್ಪಿಸುವ ಅಥವಾ ವಿಳಂಬಿಸುವ ಪ್ರಯತ್ನಗಳನ್ನು ಮಾಡಿ. ತತ್ಕಾಲಕ್ಕೆ ಅವನ್ನೆಲ್ಲ ಮುಂದೂಡಬಹುದೇ ಎಂದು ಯೋಚಿಸಿ.

ಕ್ರಿಯಾ ಯೋಜನೆ: (ಎ) ಹೀಗೆ ನಿಮ್ಮ ಲೆಕ್ಕಾಚಾರಗಳೆಲ್ಲವೂ ಸರಿಯಾಗಿದ್ದು ನಿಮ್ಮ ಹಣಕಾಸು ಪರಿಸ್ಥಿತಿಯ ಆಳ-ಅಗಲವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದರೆ ಚಿಕ್ಕ ಮಗುವಿಗೂ ಕೂಡ ನಿಮ್ಮ ಸಮಸ್ಯೆಗಳನ್ನು ವಿವರಿಸಲು ಸಾಧ್ಯವಾಗುತ್ತದೆ. ಪರಿಹಾರದ ಕ್ರಮವಾಗಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ನಕ್ಷೆಯನ್ನು ಸಿದ್ಧಪಡಿಸಿ. ಮುಂದಿನ ವರ್ಷಕ್ಕಾಗಿರುವ ಹಣಕಾಸು ಯೋಜನೆ ಕೂಡ ನಿಮ್ಮ 'ಚೆಕ್-ಲಿಸ್ಟ್'ನಲ್ಲಿ ಇರಬೇಕು. ಇವೆಲ್ಲವೂ ಹೇಗೆ ಕಾರ್ಯಸಾಧ್ಯ ಎಂಬುದನ್ನು ಹೇಳುತ್ತೇನೆ ಕೇಳಿ:

- ▶▶ ಎಲ್ಲೆಲ್ಲಿ ನಿಮ್ಮ ಸಮಸ್ಯೆಗಳಿವೆ ಮತ್ತು ಅವುಗಳ ವಿಸ್ತಾರ ಎಷ್ಟು ಎಂಬುದನ್ನು ಗುರುತಿಸಿ.
 - ▶▶ ಈ ಗೊಂದಲದಿಂದ ಹೊರಬರಲು ಇರುವ ದಾರಿ ಹಾಗೂ ಕ್ರಿಯಾ ಯೋಜನೆ ಬಗ್ಗೆ ಚಿಂತಿಸಿ.
 - ▶▶ ವೆಚ್ಚ, ಉಳಿತಾಯ, ಸಾಲದ ನಿರ್ವಹಣೆ, ವಿಮೆ, ಹೂಡಿಕೆಯ ಮರು ನಿರ್ಮಾಣ, ಸಾಲವನ್ನು ಪಡೆಯುವ ದಾರಿ- ಇತ್ಯಾದಿ ನೀವು ಕೈಗೊಳ್ಳಬೇಕಾದ ಹೆಜ್ಜೆಗಳನ್ನು ಗುರುತಿಸಿ.
 - ▶▶ ಜಾರಿಗೆ ತರಬೇಕಾದ ಮಾಸಿಕ ಬಜೆಟ್ ಮತ್ತು ಹಣಕಾಸು ಯೋಜನೆ ಸಿದ್ಧಪಡಿಸಿ.
 - ▶▶ ಕಾಲದ ಆಧಾರದಲ್ಲಿ ನಿಮ್ಮ ಯೋಜನೆಗಳನ್ನು ಜಾರಿಗೆ ತನ್ನಿ
 - ▶▶ ನಿಮ್ಮ ಯೋಜನೆಗಳನ್ನು ಅತ್ಯಂತ ಶ್ರದ್ಧೆಯಿಂದ ಅನುಸರಿಸಿ.
- (ಬಿ) ಶಿಸ್ತು: ಎಷ್ಟೋ ಬಾರಿ ನಮ್ಮ ಬುದ್ಧಿವಂತಿಕೆ, ಸಂಪನ್ಮೂಲಗಳು,



ಎಷ್ಟೋ ಬಾರಿ ನಮ್ಮ ಬುದ್ಧಿವಂತಿಕೆ, ಸಂಪನ್ಮೂಲಗಳು, ಅದೃಷ್ಟ ಎಲ್ಲವೂ ಕೈಕೊಟ್ಟು ಹೊತ್ತಿನಲ್ಲಿ ನಿಜಕ್ಕೂ ನಮ್ಮನ್ನು ಕೈ ಹಿಡಿಯುವುದು ಶಿಸ್ತು.

ದಿನಗಳಲ್ಲಿ ಅದು ಮೈಲುಗಳಾಗುತ್ತದೆ ಎಂಬುದನ್ನು ನೆನಪಿಡಿ. ಹಣಕಾಸಿನ ಒತ್ತಡಕ್ಕೆ ಒಳಗಾಗಿದ್ದೀರಿ ಎಂದರೆ ಅದೇನು ನಾಚಿಕೆಯ ಸಂಗತಿ ಅಲ್ಲ. ಜೀವನದಲ್ಲಿ ಅದು ಯಾರಿಗೆ ಬೇಕಿದ್ದರೂ ಆಗಿರಬಹುದು. ಅದು ಕೇವಲ ತಾತ್ಕಾಲಿಕ. ಸಮಯ ಬದಲಾಗುವುದಕ್ಕಾಗಿ ಕಾಯಬೇಕು. ನಿಮ್ಮ ಮೇಲಿನ ಭರವಸೆಯನ್ನು ಅಥವಾ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ನೀವು ಒತ್ತಡಕ್ಕೆ ಒಳಗಾಗಿದ್ದರೆ ತಾಳ್ಮೆ ಕಳೆದುಕೊಳ್ಳದಂತೆ ಎಚ್ಚರಿಕೆಯನ್ನು ವಹಿಸಿ.

ಮಾತನಾಡಿ, ಹಂಚಿಕೊಳ್ಳಿ: ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಮ್ಮೊಳಗೇ ಇಟ್ಟುಕೊಂಡು ಕೊರಗಬೇಡಿ. ನಿಮ್ಮ ಹಣಕಾಸು ಸಲಹೆಗಾರರು/ ವಿತರಕರು/ ತಜ್ಞರ ಜೊತೆ ಮೊದಲು ಮಾತನಾಡಿ. ಅವರು ನಿಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕೆಲವು ಹಣಕಾಸು ಸಲಹೆಗಳನ್ನು ನೀಡಬಹುದು. ನಂತರ ನಿಮ್ಮ ಕುಟುಂಬದ ಜೊತೆ, ಅದರಲ್ಲೂ ಮುಖ್ಯವಾಗಿ ನಿಮ್ಮ ಸಂಗಾತಿ, ಪಾಲಕರ ಜೊತೆ ಮಾತನಾಡಿ. ಪರಿಸ್ಥಿತಿಯ ನಿಜವಾದ ಚಿತ್ರಣವನ್ನು ಅವರ ಮುಂದೆ ಮಂಡಿಸಿ. ತನ್ನ ಮುಂದೆ ಇರುವ ಸವಾಲನ್ನು ಜೊತೆಯಾಗಿ ಎದುರಿಸುವ ಅಗತ್ಯದ ಬಗ್ಗೆ ಅವರಿಗೆ ಮನವರಿಕೆ ಮಾಡಿ. ನಿಮ್ಮ ಮಕ್ಕಳು ನಿಮ್ಮ ಹೆಗಲಿನೆತ್ತರಕ್ಕೆ ಬೆಳೆದು ದೊಡ್ಡವರಾಗಿದ್ದರೆ ಮತ್ತು ಖರ್ಚು ಮಾಡುವವರಲ್ಲಿ ಅವರೂ ಸೇರಿದ್ದರೆ ಇವೆಲ್ಲವನ್ನೂ ಅವರ ಗಮನಕ್ಕೂ ತನ್ನಿ. ಇದು ಅವರ ಬದುಕಿನಲ್ಲೂ ಅತ್ಯಂತ ಮೌಲ್ಯಯುತವಾದ ಅನುಭವವೂ, ಪಾಠವೂ ಆಗಬಹುದು ಮತ್ತು ಹಣದ ವಿಚಾರದಲ್ಲಿ ಅವರು ಇನ್ನಷ್ಟು ಎಚ್ಚರಿಕೆಯಿಂದ ಇರಲು, ಹಣವನ್ನು ಗೌರವದಿಂದ ಕಾಣಲು ಪ್ರಯತ್ನ ಮಾಡಬಹುದು. ಅವರ ಚಿಂತೆಗಳಿಗೂ ಕಿವಿಗೊಡಿ ಮತ್ತು ಚರ್ಚೆಯನ್ನು ಅವರೊಂದಿಗೆ ಯಾವತ್ತೂ ಚಾಲ್ತಿಯಲ್ಲಿಡಿ. ಇವೆಲ್ಲವನ್ನೂ ಮಾಡುವ

ಅದೃಷ್ಟ ಎಲ್ಲವೂ ಕೈಕೊಟ್ಟು ಹೊತ್ತಿನಲ್ಲಿ ನಿಜಕ್ಕೂ ನಮ್ಮನ್ನು ಕೈ ಹಿಡಿಯುವುದು ಶಿಸ್ತು. ಕೇವಲ ಒಂದು ಸುತ್ತಿಗೆಯನ್ನು ಹಿಡಿದು ಬೆಟ್ಟವನ್ನು ಕಡಿದವರಿದ್ದಾರೆ. ಅದಕ್ಕೆ ಮುಖ್ಯ ಕಾರಣ ಶಿಸ್ತು ಮತ್ತು ತಾಳ್ಮೆ ಹಾಗಾಗಿ ನಿಮ್ಮ ಯೋಜನೆಗಳಿಗೆ ಯಾವತ್ತೂ ಅಂಟಿಕೊಂಡಿರಿ- ಕನಿಷ್ಠ ಆರು ತಿಂಗಳು ಅಥವಾ ಒಂದು ವರ್ಷ ಇದನ್ನು ಕಟ್ಟುನಿಟ್ಟಾಗಿ ಅನುಸರಿಸಿ. ನಿಮಗೆ ನಿಶ್ಚಿತವಾಗಿ ಪರಿಣಾಮ ಕಾಣಲು ಶುರುವಾಗುತ್ತದೆ. ಯಾವುದೇ ಅಯೋಜಿತ, ವಿವೇಚನಾರಹಿತ ಅಥವಾ ಅನಗತ್ಯವಾದ ಶಾಖಿಂಗ್‌ಗಳಿಂದ ದೂರ ಇರಿ. ಅಗತ್ಯವೇನಿಸಿದರೆ ಯಾವುದೇ ದುಬಾರಿ ರೆಸ್ಟೋರೇಂಟ್‌ಗೆ, ಮಾಲ್‌ಗಳಿಗೆ ಹೋಗುವುದನ್ನು ನಿಲ್ಲಿಸಿಬಿಡಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮೊಬೈಲ್‌ನಲ್ಲಿ ಪ್ರತಿ ಬಾರಿ ಇಣುಕುವ ಶಾಖಿಂಗ್ ಆಪ್‌ಗಳನ್ನು ಕಿತ್ತು ಹಾಕಿ. ಅದಕ್ಕೆ ಬದಲಾಗಿ ಬೆಳಿಗ್ಗೆ ವಾಕ್ ಮಾಡಿ, ಹತ್ತಿರದಲ್ಲಿ ನದಿಯೋ, ಕಡಲೋ, ಬೆಟ್ಟವೋ ಇದ್ದರೆ ಒಂದು ಭೇಟಿ ಕೊಟ್ಟು ಬನ್ನಿ. ಹಣ ಕೊಟ್ಟು ಖರೀದಿಸದೇ ಇರುವ ಅನೇಕ ಸಂಗತಿಗಳು ಇರುತ್ತವೆ. ಅದನ್ನು ನಿಮ್ಮ ಕುಟುಂಬದ ಜೊತೆಗೆ ಕಳೆಯಿರಿ.

(ಸಿ) ಆರೋಗ್ಯದ ಕಾಳಜಿ: ಈ ಹಿಂದೆ ಹೇಳಿದಂತೆ ಹಣಕಾಸಿನ ಒತ್ತಡ ದೈಹಿಕ ಆರೋಗ್ಯದ ಮೇಲೆ ಗಣನೀಯವಾದ ಪರಿಣಾಮವನ್ನು ಬೀರುತ್ತದೆ. ಅದು ನಿಮಗೆ ಸವಾಲಾಗಿ ಕಾಡಬಹುದು. ಕೆಟ್ಟವರ ಮತ್ತು ದುಶ್ಚಟದ ಸಂಗವನ್ನು ತರಬಹುದು. ಇವೆಲ್ಲವನ್ನೂ ತಪ್ಪಿಸಬೇಕು. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಹೊಸ ಸಾಹಸವನ್ನು ಕೈಗೆತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಿ. ಅದರ ಬದಲಿ ಒಳ್ಳೆಯ ನಿದ್ರೆ, ಉತ್ತಮ ಆಹಾರ, ಒಂದಷ್ಟು ಧ್ಯಾನ ಮತ್ತು ಯೋಗದ ಅಭ್ಯಾಸವನ್ನು ಕರಗತ ಮಾಡಿಕೊಳ್ಳಿ. ನಿಮ್ಮ ದಿನ ನಿತ್ಯದ ಜೀವನದಲ್ಲಿ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಿ. ಇಂತಹ ದೈಹಿಕ ಚಟುವಟಿಕೆಗಳಿಂದ ನಿಮ್ಮ ಮಿದುಳು ಎಂಡಾರ್ಫಿನ್ (endorphin) ಎಂಬ ನರಪ್ರೇಕ್ಷಕಗಳನ್ನು ಬಿಡುಗಡೆ ಮಾಡುತ್ತದೆ. ಅದರಿಂದ ಹೆಚ್ಚು ಹಿತಕರವಾದ ಯೋಜನೆಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಇದರಿಂದ ನಿಮ್ಮ ಒತ್ತಡ ನಿವಾರಣೆಯಾಗುತ್ತದೆ, ಚಿಂತೆಗಳಿಂದ ಬಿಡುಗಡೆ ಸಿಗುತ್ತದೆ ಮತ್ತು ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡುತ್ತದೆ.

ಬಾಟಮ್ ಲೈನ್: ಹಣಕಾಸಿನ ಸಮಸ್ಯೆಗೆ ಯಾರೂ ಹೊರತಲ್ಲ. ಎಲ್ಲರಿಂದಲೂ ಅದನ್ನು ಜೇರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಅನಿರೀಕ್ಷಿತ ಹಣಕಾಸು ಒತ್ತಡಗಳು ಕರೆಯದೇ ಬರುವ ಅತಿಥಿಗಳಂತೆ. ಇಂಥವಕ್ಕೆಲ್ಲ ನೀವು ಮಾಡಬೇಕಾದುದು ಏನೆಂದರೆ ಎಲ್ಲವನ್ನೂ ಎದುರಿಸಲು ಸಿದ್ಧರಾಗಿರುವುದು. ಸರಿಯಾದ ಯೋಜನೆ ಮತ್ತು ಶಿಸ್ತಿನಿಂದ ಮುಂದಾಗುವ ಸಂಭವನೀಯ ದುರಂತಗಳನ್ನು ಸಣ್ಣ ಪುಟ್ಟ ಹಿನ್ನಡೆಗಳ ಮೂಲಕವಷ್ಟೇ ಮುಗಿಸಬಹುದು. ಇವೆಲ್ಲವನ್ನೂ ಮಾಡುವ ಸಂದರ್ಭದಲ್ಲಿ ನೀವು ಸದ್ಯ ಮಾಡುತ್ತಿರುವ ಕೆಲಸಗಳ ಬಗೆಗೆ ಮತ್ತು ಈಗ ನಿಮ್ಮ ಜೊತೆಗೆ ಇರುವವರ ಬಗ್ಗೆ ಕೃತಜ್ಞತೆಗಳಿರಲಿ. ಈ ಜೀವನದ ಹಾದಿಯಲ್ಲಿ ಒಳಿತು-ಕೆಡುಕುಗಳು ಸಂಭವಿಸುತ್ತಲೇ ಇರುತ್ತವೆ. ಮುಖ್ಯವಾಗಿ ನಾವು ನಡೆಯುವುದನ್ನು ನಿಲ್ಲಿಸಬಾರದು; ಕನಿಷ್ಠ ಒಂದು ಹೆಜ್ಜೆಯನ್ನಾದರೂ ಮುಂದಕ್ಕಿಡಬೇಕು. ■



ಸಂಪತ್ತಿನ
ಸೃಷ್ಟಿಗೆ

ಹೂಡಿಕೆ ಮತ್ತು

ಹಣದ ಬಗ್ಗೆ ನಾವು ಯೋಚನೆ ಮಾಡಿದಾಗಲೆಲ್ಲ ಎಲ್ಲರಿಗೂ ದೊಡ್ಡ ಸಂಪತ್ತು ಗಳಿಸಬೇಕು ಎಂಬ ಆಸೆ ಇರುತ್ತದೆ. ನಮ್ಮಲ್ಲಿ ಬಹುತೇಕ ಮಂದಿ ಸಂಪತ್ತನ್ನು ಸೃಷ್ಟಿ ಮಾಡಲು ಏನನ್ನಾದರೂ ಮಾಡಲು ಸಿದ್ಧರಿರುತ್ತಾರೆ. ಸಂಪತ್ತಿನ ಕ್ರೋಢೀಕರಣದ ಬಗ್ಗೆ ನಾವು ಸುಲಭವಾಗಿ ಮಾತನಾಡಬಹುದು. ಆದರೆ ಅದನ್ನು ಸಾಧಿಸುವುದು ಬಹುಕಷ್ಟದ ಕೆಲಸ. ಇದಕ್ಕಾಗಿ ವಹಿಸಬೇಕಾದ ಶ್ರಮ ಅಷ್ಟಿಷ್ಟಲ್ಲ. ಹೆಚ್ಚಿನವರ ವಿಚಾರದಲ್ಲಿ ಅದು ಬೇಡುವುದು ಸಮಯವನ್ನು. ಹಣದ ಉಳಿತಾಯ ಮತ್ತು ಹೂಡಿಕೆ ವಿಚಾರದಲ್ಲಿ ಯಾರು ಅತ್ಯಂತ ಶಿಸ್ತು ಮತ್ತು ಸೂಕ್ಷ್ಮ ಕಾರ್ಯತಂತ್ರದಿಂದ ಕೆಲಸ ಮಾಡುತ್ತಾರೆ ಅಂಥವರು ಅತ್ಯಂತ ಸಾಮಾನ್ಯ ಮನುಷ್ಯರಾಗಿದ್ದರೂ ಕೂಡ ಅಸಾಧ್ಯವಾದುದನ್ನು ಸಾಧಿಸುತ್ತಾರೆ. ಹೂಡಿಕೆ ಎನ್ನುವುದು ಒಂದು ಮಾರ್ಗದರ್ಶಿ ಪುಸ್ತಕದಿಂದ ಬರುವಂತಹುದಲ್ಲ, ಆದರೆ ಒಬ್ಬ ಹೂಡಿಕೆದಾರ ಯಾವತ್ತೂ ಸಂಪತ್ತು ಸೃಷ್ಟಿಯ ವಿಚಾರದಲ್ಲಿ ಕೆಲವು ಮಂತ್ರಗಳನ್ನು ಅನುಸರಿಸಬೇಕು.

1. ಸಂಪತ್ತು ಸೃಷ್ಟಿಯ ಆಸ್ತಿಗಳಲ್ಲಿ ಹೂಡಿಕೆ

“ನೀವು ನಿದ್ರೆ ಮಾಡಿದಾಗಲೂ ಹಣ ಮಾಡಲು ದಾರಿ ಕಂಡುಕೊಳ್ಳದೇ ಇದ್ದರೆ ನೀವು ಸಾಯುವ ತನಕವೂ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ” ಎಂದು ವಾರೆನ್ ಬಫೆಟ್ ಹೇಳುತ್ತಾರೆ. ಸಂಪತ್ತನ್ನು ಸೃಷ್ಟಿ ಮಾಡುವುದು ಎಂದರೆ ನಿಮ್ಮ ಸಂಭಾವನೆಯಲ್ಲಿ ಒಂದು ಭಾಗವನ್ನು ಪ್ರತಿ ತಿಂಗಳೂ ನಿಮ್ಮ ಉಳಿತಾಯ ಖಾತೆಯಲ್ಲಿ ಜಮೆ ಮಾಡುವುದಲ್ಲ. ಬದಲಾಗಿ ಸಂಪತ್ತನ್ನು ಸೃಷ್ಟಿ ಮಾಡುವಂತಹ ಆಸ್ತಿಗಳಲ್ಲಿ ಹೂಡಿಕೆಯನ್ನು ಮಾಡುವುದು; ಅಂದರೆ ಹಣದುಬ್ಬರ ಮತ್ತು ತೆರಿಗೆಯ ಬಳಿಕ ತೃಪ್ತಿಕರವಾದ ಆದಾಯವನ್ನು ಕೊಡುವಂತಹ ಆಸ್ತಿಗಳಲ್ಲಿ ಕಾಲಾನುಕಾಲದಿಂದ ಹೂಡಿಕೆಯನ್ನು ಮಾಡುವುದು. ಇಂತಹ ಆಸ್ತಿಗಳಲ್ಲಿ, ಅದರಲ್ಲಿಯೂ ಮುಖ್ಯವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಎಂದರೆ ಇತರ ವ್ಯಾಪಾರಗಳಲ್ಲಿ ಹೂಡಿಕೆಯನ್ನು ಮಾಡುವುದು- ಇಂತಹ ಹಣವು ನಿಮಗಾಗಿ ಕೆಲಸ ಮಾಡುತ್ತದೆ ಮತ್ತು ನೀವು ಏನನ್ನೂ ಮಾಡದೆ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಬಂಡವಾಳದ ಪಟ್ಟಿಯಲ್ಲಿ ಹಣದುಬ್ಬರ ಮತ್ತು ಮಾರುಕಟ್ಟೆ ವಿಸ್ತರಣೆ ಎರಡನ್ನೂ ತೃಪ್ತಪಡಿಸಬಲ್ಲ ಏಕೈಕ ಹೂಡಿಕೆ ಎಂದರೆ ಬಹುಶಃ ಈಕ್ವಿಟಿ ಮಾತ್ರ.

ನಾನಾ ಆಸ್ತಿ ವರ್ಗಗಳ ತುಲನಾತ್ಮಕ ವಾರ್ಷಿಕ ಆದಾಯ ಮತ್ತು ಅದರಿಂದಾಗಿ ಸುದೀರ್ಘ ಕಾಲಾವಧಿಯಲ್ಲಿ ಸಂಪತ್ತಿನ ಸೃಷ್ಟಿಯಲ್ಲಿ ಆದ ವ್ಯತ್ಯಾಸವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕಾಣಬಹುದಾಗಿದೆ. ಈಕ್ವಿಟಿ ಮಾರ್ಕೆಟ್‌ಗಿಂತ ಸಕ್ರಿಯವಾಗಿ ನಿಭಾಯಿಸಲಾದ ಈಕ್ವಿಟಿ ಮುಚ್ಚುಯಲ್ ಫಂಡ್‌ಗಳು ಹೆಚ್ಚು ಉತ್ತಮ ಎಂಬುದನ್ನು ಸಾಬೀತುಪಡಿಸಿವೆ. ಅವಧಿ: 40

ವರ್ಷಗಳು, ಭಾರತ-1982 ಮಾರ್ಚ್‌ನಿಂದ 2022 ಮಾರ್ಚ್, ಸರಾಸರಿ ಹಣದುಬ್ಬರ; ಶೇ.5.95.

ಆಸ್ತಿ ವರ್ಗ	ಬ್ಯಾಂಕ್ ಶೇವಣಿ	ಚಿನ್ನ	ಕಂಪನಿ ಶೇವಣಿ	ಸೆನೆಕ್ಸ್
ಆದಾಯ *	8.37%	8.44%	9.37%	15.01%
ರೂ.1 ಲಕ್ಷ ಬೆಳೆದು	₹2,490,938	₹2,556,115	₹3,596,901	₹26,879,683

* ಮೂಲ: ಭಾರತದ ಆರ್ಥಿಕತೆ ಬಗ್ಗೆ ಆರ್‌ಬಿಐ ದತ್ತಾಂಶ, ಬಿಎಸ್‌ಇ ಭಾರತ.

2. ಹೂಡಿಕೆಯಲ್ಲಿ ಸಮನ್ವಯದ ಶಕ್ತಿ

“ಒಂದು ಷೇರನ್ನು ಹತ್ತು ವರ್ಷಗಳ ಕಾಲ ಇಟ್ಟುಕೊಳ್ಳುವ ಬಗ್ಗೆ ನೀವು ಯೋಚನೆ ಮಾಡದೇ ಇದ್ದರೆ ಅದನ್ನು ಹತ್ತು ನಿಮಿಷ ಇಟ್ಟುಕೊಳ್ಳುವ ಬಗ್ಗೆಯೂ ಯೋಚನೆ ಮಾಡಬೇಕಾಗಿದೆ” ಎಂದು ವಾರೆನ್ ಬಫೆಟ್ ಹೇಳುತ್ತಾರೆ. ಹೂಡಿಕೆ ಮಾಡುವುದು ಮುಖ್ಯ ಎನ್ನುವುದರ ಜೊತೆಗೆ ಅದನ್ನು ಸಾಧ್ಯವಾದಷ್ಟು ಆರಂಭಿಕ ವರ್ಷದಲ್ಲಿಯೇ ಮಾಡಬೇಕು. ಯಾಕೆಂದರೆ ಅದು ನಿಮ್ಮ ಆದಾಯವನ್ನು ಗರಿಷ್ಠಗೊಳಿಸುತ್ತದೆ ಮತ್ತು ನೀವು ಅದರ ಸಂಚಿತ ಶಕ್ತಿಯ ಲಾಭ ಪಡೆಯುವಿರಿ. ನಿಮ್ಮ ಹೂಡಿಕೆಗಳು ಸುದೀರ್ಘಾವಧಿಯನ್ನು ಹೊಂದಿದ್ದಾಗ ಅದರ ಸಂಚಿತ ಶಕ್ತಿಯು ಹೆಚ್ಚು ಗಮನಕ್ಕೆ ಬರುತ್ತದೆ. ಶೇ.15ರಷ್ಟು ಆದಾಯವನ್ನು ನೀವು ಗಳಿಸುವುದಾದರೆ ಒಂದು ರೂಪಾಯಿ ಹೂಡಿಕೆಯನ್ನು ನೀವು ಮಾಡಿದರೆ ಅದು ಹತ್ತು ವರ್ಷಗಳಲ್ಲಿ ರೂ.4.05 ಮತ್ತು 20 ವರ್ಷಗಳಲ್ಲಿ 16.37ರಷ್ಟು ಬೆಳವಣಿಗೆಯನ್ನು ಕಾಣುತ್ತದೆ. ನಿಜವಾದ ವ್ಯತ್ಯಾಸ ಕಾಣುವುದು ಈ ಮೊತ್ತವು ಮುಂದಿನ 15 ವರ್ಷಗಳಲ್ಲಿ ರೂ. 133ರಷ್ಟು ಬೆಳವಣಿಗೆಯನ್ನು ಕಾಣುವುದು. ಅದನ್ನೇ ನಾವು ಸಂಚಿತ ಶಕ್ತಿ ಎಂದು ಕರೆಯುವುದು.

3. ಶಿಸ್ತನ್ನು ಕಾಯ್ದುಕೊಳ್ಳಿ-ಎಸ್‌ಐಪಿಗಳ ಮೂಲಕ ಹೂಡಿಕೆ ಮಾಡಿ:

ಕೇವಲ ಅಲ್ಪಾವಧಿಯ ಉದ್ದೇಶವನ್ನು ಇಟ್ಟುಕೊಂಡು ಮಾರುಕಟ್ಟೆಗೆ ಪ್ರವೇಶ ಮಾಡುವುದು ನಿಮ್ಮ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಉತ್ತಮ ನಡೆಯಾಗುವುದಿಲ್ಲ. ನೀವು ಈ ಹಿಂದೆ ಗಮನಿಸಿದಂತೆ, ಒಂದು ಅರ್ಥಪೂರ್ಣ ಸಂಪತ್ತನ್ನು ಸೃಷ್ಟಿಸಬೇಕಾದರೆ ಸುದೀರ್ಘಾವಧಿ ಹೂಡಿಕೆ ಮಾಡುವುದು ಅತ್ಯಗತ್ಯ. ಸುದೀರ್ಘಾವಧಿಗೆ ನಿಯಮಿತ ಮತ್ತು ವ್ಯವಸ್ಥಿತವಾದ ಹೂಡಿಕೆಯನ್ನು ಮಾಡುವುದು ಸಂಪತ್ತು ಸೃಷ್ಟಿಗಾಗಿ ಹೂಡಿಕೆ ಮಾಡುವುದರ ಹಿಂದಿನ ಅತ್ಯುತ್ತಮ ಕಾರ್ಯತಂತ್ರ ಎಂದರೆ ತಪ್ಪಾಗಲಾರದು. ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಸಾಕಷ್ಟು ಶಿಸ್ತನ್ನು ತಂದುಕೊಡುತ್ತದೆ. ಸಣ್ಣ ಸಣ್ಣ ಮೊತ್ತವನ್ನು ನಿಯಮಿತವಾಗಿ ಸುದೀರ್ಘಾವಧಿಗೆ ಹೂಡಿಕೆ ಮಾಡುವುದರಿಂದ ಸಂಪತ್ತು ಸೃಷ್ಟಿಗೆ ಅವಕಾಶವಾಗುತ್ತದೆ. ಎಸ್‌ಐಪಿಯಿಂದ ಸಿಗುವ ಇನ್ನೊಂದು ಲಾಭವೇನೆಂದರೆ ರೂಪಾಯಿ ವೆಚ್ಚದ ಸರಾಸರಿ. ಅಂದರೆ, ಮಾರುಕಟ್ಟೆ ಕುಸಿತವನ್ನು ಕಂಡಾಗ ಹೆಚ್ಚು ಯೂನಿಟ್‌ಗಳನ್ನು ಖರೀದಿ ಮಾಡುವುದು ಮತ್ತು ಮಾರುಕಟ್ಟೆ ಏರುಮುಖವಾಗಿದ್ದಾಗ ಕಡಿಮೆ ಯೂನಿಟ್‌ಗಳನ್ನು ಖರೀದಿಸುವುದು.

4. ನಿಮ್ಮ ಸಂಪತ್ತಿನ ರಕ್ಷಣೆ

ಹೂಡಿಕೆ ಮಾಡಿದ ಸಂಪತ್ತನ್ನು ಆದಾಯ ಮತ್ತು ವೆಚ್ಚದ ಆಘಾತಗಳಿಂದ ಕಾಯ್ದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾದ ಕೆಲಸ. ದುರದೃಷ್ಟಕರ ಘಟನೆಗಳು ಸಂಭವಿಸಿದಾಗ ನಿಮ್ಮ ಪ್ರೀತಿಪಾತ್ರರನ್ನು ಮತ್ತು ನಿಮ್ಮನ್ನು ರಕ್ಷಿಸಿಕೊಳ್ಳುವುದು ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದ ಮಾರ್ಗ. ನಿಮ್ಮ ಜೀವ, ಆರೋಗ್ಯ, ವೈಯಕ್ತಿಕ ಅಪಘಾತ, ತೀವ್ರತರದ ಅಸ್ವಸ್ಥತೆ ಮತ್ತು ಮೋಟಾರ್ ವಿಮೆಯನ್ನು ತೃಪ್ತಿಕರ ಪ್ರಮಾಣದಲ್ಲಿ ಮಾಡುವುದರಿಂದ ಅನೇಕ ಹಣಕಾಸು ಆಘಾತಗಳಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು. ಇದರ ಜೊತೆಗೆ ನಿಮಗೆ ಮಾನಸಿಕ ನೆಮ್ಮದಿಯನ್ನೂ ತರುತ್ತದೆ ಎಂಬುದನ್ನು ಮರೆಯಬಾರದು.

5. ಹೂಡಿಕೆಯಲ್ಲಿ ವಿಭಿನ್ನತೆ

ಒಂದು ಹಳೆಯ ಗಾದೆ ಮಾತು ನಿಮಗೆ ನೆನಪಿರಬಹುದು; “ಎಲ್ಲ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಹಾಕಬೇಡಿ”. ಹೂಡಿಕೆಗಳಲ್ಲಿ

ವಿಭಿನ್ನತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಕಾರ್ಯತಂತ್ರ. ಇದರಿಂದ ನಿಮ್ಮ ಬಂಡವಾಳ ಪಟ್ಟಿಯ ಆದಾಯದಲ್ಲಿ ಇರುವ ಅಪಾಯ ಹಾಗೂ ವಿಭಿನ್ನ ಆಸ್ತಿ ವರ್ಗಗಳಿಗೆ ತೆರೆದುಕೊಳ್ಳುವುದರಿಂದ ಆಗುವ ಏರುಪೇರಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿನ ಐಡಿಯಾ ಅತ್ಯಂತ ಸರಳ. ಒಂದು ಆಸ್ತಿ ವರ್ಗದಿಂದ ಅಪಾಯ ಎದುರಾದಾಗ ಇನ್ನೊಂದು ಆಸ್ತಿ ವರ್ಗದ ಆದಾಯದಿಂದ ರಕ್ಷಿಸಿಕೊಳ್ಳುವುದು. ಹೀಗೆ ಪರ್ಯಾಯ ಆಯ್ಕೆಗಳನ್ನು ಮಾಡಿಕೊಳ್ಳುವುದರಿಂದ ಅನಿಶ್ಚಿತ ಮಾರುಕಟ್ಟೆಯ ಸಂದರ್ಭದಿಂದ ಸುಲಭವಾಗಿ ಪಾರಾಗಲು ಸಾಧ್ಯವಾಗುತ್ತದೆ. ನಾನಾ ಆಸ್ತಿ ವರ್ಗಗಳೆಂದರೆ ಈಕ್ವಿಟಿ, ಡೆಬ್ಟ್ ಮತ್ತು ಅಗತ್ಯವೆನಿಸಿದರೆ ಹಾಗೂ ಆಸಕ್ತಿ ಇದ್ದರೆ ಚಿನ್ನ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯನ್ನು ಮಾಡುವುದು. ಈಕ್ವಿಟಿಗಳಲ್ಲಿಯೇ ಅನೇಕ ಹಂತಗಳಲ್ಲಿ ವೈವಿಧ್ಯತೆಯನ್ನು ಮಾಡಿಕೊಳ್ಳಬಹುದು- ದೇಶೀಯ/ಮಾರ್ಕೆಟ್ ಕ್ಯಾಪ್/ ವಲಯ ಇತ್ಯಾದಿ. ಅದರಲ್ಲೂ ಮುಖ್ಯಯಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಮಾಡಿದಾಗ ಈ ವೈವಿಧ್ಯತೆಯನ್ನು ಸುಲಭಗೊಳಿಸಬಹುದು ಮತ್ತು ಹೆಚ್ಚು ಆಯ್ಕೆಗಳೂ ಲಭ್ಯ.

6. ನಿಮ್ಮ ಹೂಡಿಕೆಗಳನ್ನು ಹೆಚ್ಚಿಸುತ್ತಿರಿ:

ಹೂಡಿಕೆಗಳನ್ನು ಮಾಡುತ್ತ ಹೋದಾಗ ಇನ್ನೊಂದು ಕಡೆಯಿಂದ ನಿಮ್ಮ ಗಳಿಕೆಯ ಮಟ್ಟವೂ ಹೆಚ್ಚುತ್ತಾ ಹೋಗುವುದನ್ನು ನೀವು ಗಮನಿಸುತ್ತೀರಿ. ಆಗ ನಿಮ್ಮ ಹೂಡಿಕೆಗಳನ್ನೂ ಹೆಚ್ಚಿಸುತ್ತೀದ್ದರೆ ನಿಮ್ಮ ಹಣಕಾಸು ಗುರಿಗಳಿಗೂ



ವೇಗ ಬರುತ್ತದೆ. ಇದರಿಂದ ನಿಮ್ಮ ಉಳಿತಾಯದ ಅನುಪಾತವೂ ಹೆಚ್ಚುತ್ತದೆ ಹಾಗೂ ಆದಾಯದಲ್ಲಿನ ಬೆಳವಣಿಗೆಯ ಜಾಡನ್ನೂ ಹಿಡಿಯಬಹುದು. ಇವೆಲ್ಲ ಪ್ರಕ್ರಿಯೆಗಳಿಂದ ನಿಮ್ಮ ಮೂಲಭೂತ ಅಗತ್ಯಗಳು ಪೂರೈಸಲಾಯಿತು ಎಂದಿಟ್ಟುಕೊಳ್ಳಿ, ಆಗ ವಿತರಣೆ ಮಾಡಬಹುದಾದ ಆದಾಯವನ್ನು ಇನ್ನಷ್ಟು ಹೆಚ್ಚಿಸಬಹುದು. ಹೂಡಿಕೆಯಲ್ಲಿನ ದೊಡ್ಡ ಮೊತ್ತವನ್ನು ಬೇರೆ ಕಡೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ.

7. ಅನಗತ್ಯ ಹಿಂತೆಗೆತ ತಪ್ಪಿಸಿ:

ಇಂತಹ ಸಂಪತ್ತು ಸೃಷ್ಟಿಯ ಪರ್ಯಾಯದಲ್ಲಿ ಹೂಡಿಕೆದಾರರು ಅಯೋಜಿತ ವೆಚ್ಚಗಳನ್ನು ಪೂರೈಸಿಕೊಳ್ಳಲು ತಮ್ಮ ಹೂಡಿಕೆಗಳನ್ನು ಕೆಲವೊಮ್ಮೆ ಹಿಂತೆಗೆಯುವ ಕೆಲಸಕ್ಕೆ ಮುಂದಾಗುತ್ತಾರೆ. ಇಂತಹ ಹಿಂತೆಗೆತದಿಂದ ನಿಮ್ಮ ಸಂಪತ್ತು ಸೃಷ್ಟಿಯ ಮೇಲೆ ಅತ್ಯಂತ ಗಣನೀಯವಾದ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಗಮನಿಸಬೇಕು. ಅದು ಕೇವಲ ನಿಮ್ಮ ಸದ್ಯದ ಹೂಡಿಕೆಯನ್ನು ಮಾತ್ರ ಕಸಿದುಕೊಳ್ಳುವುದಿಲ್ಲ ಬದಲಾಗಿ ನೀವು ಅನೇಕ ವರ್ಷಗಳ ಕಾಲ ಕಾಯ್ದುಕೊಂಡು ಬಂದ ಬೆಳವಣಿಗೆಯನ್ನು ಮತ್ತು ಸಂಚಿತ ಶಕ್ತಿಯನ್ನು ಕೂಡ ಕಿತ್ತುಕೊಳ್ಳುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಅನೇಕ ಬಾರಿ ಯೋಚಿಸುವುದು ಉಚಿತ. ಅದೃಷ್ಟದ ಸಂಗತಿ ಏನೆಂದರೆ ಸೆಕ್ಯೂರಿಟಿಗಳು ಅಥವಾ ಮುಖ್ಯಯಲ್ ಫಂಡ್‌ಗಳಿಗೆ ಪ್ರತಿಯಾಗಿ ಇದನ್ನು

ಸುಲಭವಾಗಿ ತಡೆಯಬಹುದು. ಇಂತಹ ಪರ್ಯಾಯ ಮಾರ್ಗಗಳು ನಿಮ್ಮ ಹೂಡಿಕೆಗಳನ್ನು ಮಾರಾಟ ಮಾಡದಂತೆ, ಅದರಲ್ಲೂ ಮುಖ್ಯವಾಗಿ ಮಾರುಕಟ್ಟೆಯಲ್ಲಿ ಷೇರುಗಳನ್ನು ಮಾರಾಟ ಮಾಡಲು ಸೂಕ್ತ ಕಾಲವಲ್ಲದೇ ಇದ್ದಾಗ ನಿಮಗೆ ತುರ್ತಾಗಿ ಹಣದ ಅಗತ್ಯವೆನಿಸಿದಾಗ ಇದು ಸಹಾಯಕ್ಕೆ ಬರುತ್ತದೆ. ನಿಮ್ಮ ಹಣಕಾಸು ಉತ್ಪನ್ನಗಳ ವಿತರಕರಿಂದ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮ.

ಕೊನೆಯ ಮಾತು: ನಿಮ್ಮ ಸಂಪತ್ತಿನ ಸೌಧವನ್ನು ಕಟ್ಟಿ ಅದನ್ನು ಸಾಧಿಸಲು ಇರುವ ಅನೇಕ ಸಾಧನಗಳಲ್ಲಿ ಹೂಡಿಕೆ ಕೂಡ ಒಂದು ಎನ್ನುವುದು ನಿರ್ವಿವಾದಿತ. ಇದರಿಂದ ನಿಮ್ಮ ಹಣಕಾಸು ಸ್ವಾತಂತ್ರ್ಯವನ್ನು

ಗಳಿಸಲು ಸಾಧ್ಯವಾಗುತ್ತದೆ. ಆದರೆ ಈ ಆಟದಲ್ಲಿ ಉತ್ತಮ ನಿರ್ವಹಣೆಯನ್ನು ತೋರಲು ಉತ್ತಮವಾದ ಹಣಕಾಸು ಸಾಕ್ಷರತೆ ಹಾಗೂ ಶಿಸ್ತಿನ ಅಗತ್ಯ ಕೂಡ ಇರುತ್ತದೆ ಎಂಬುದನ್ನು ಮರೆಯಬಾರದು. ಹೂಡಿಕೆಯ ಸುದೀರ್ಘಾವಧಿ ಪರ್ಯಾಯದಲ್ಲಿ ಈ ಏಳು ಮಂತ್ರಗಳನ್ನು ಮಾರ್ಗದರ್ಶಿ ಸಿದ್ಧಾಂತಗಳಾಗಿ ಶಿಸ್ತಿನಿಂದ ಅನುಸರಿಸಿದರೆ ಸಂಪತ್ತು ಸೃಷ್ಟಿಯಲ್ಲಿ ಮೇಲುಗೈಯನ್ನು ನಿಶ್ಚಿತವಾಗಿ ಪಡೆಯಲು ಸಾಧ್ಯ. ಈ ಪರ್ಯಾಯದ ಕೊನೆಯಲ್ಲಿ ನೀವು ನಿಮ್ಮ ಸಂಪತ್ತಿನ ಸೌಧವನ್ನು ಗಟ್ಟಿಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ನಿಯಮಿತವಾಗಿ ಹೂಡಿಕೆಯನ್ನು ಮಾಡುತ್ತಿರಿ. ಹ್ಯಾಪಿ ಇನ್ವೆಸ್ಟ್‌ಮೆಂಟ್!



ವೈಯಕ್ತಿಕ ಅಪಘಾತ ವಿಮೆ: ಕೆಲವು ಸರಳ ಮಾರ್ಗದರ್ಶಿ

ಜೀವನ ಎಂದರೆ ನಮಗೆ ತಿಳಿಯದೇ ಇರುವ ಅಂಶಗಳ ಒಟ್ಟು ಮೊತ್ತ. ಮುಂದಿನ ದಾರಿ ಹೇಗಿದೆ ಎಂಬುದನ್ನು ಯಾರೊಬ್ಬರೂ ಊಹಿಸಲು ಸಾಧ್ಯವಿಲ್ಲ. ಅಪಘಾತಗಳು ಯಾವತ್ತಿದ್ದರೂ ಆಕಸ್ಮಿಕವೇ. ಅದು ಯಾವತ್ತು ಬೇಕಿದ್ದರೂ ಎಲ್ಲಿ ಬೇಕಿದ್ದರೂ ಸಂಭವಿಸಬಹುದು. ಇವುಗಳಲ್ಲಿ ಅತ್ಯಂತ ಸಾಮಾನ್ಯವಾದುದು ರಸ್ತೆ ಅಪಘಾತ. ಅದರಿಂದ ಗಾಯ, ಸಾವು ಮತ್ತು ಆಸ್ತಿ-ಪಾಸ್ತಿ ನಾಶ ಸಂಭವಿಸಬಹುದು. ಅದು ಗಣನೀಯ ಪ್ರಮಾಣದಲ್ಲಿಯೂ ಇರಬಹುದು. ವಿಶೇಷವಾಗಿ ಇದು ಭಾರತದಲ್ಲಿ ಸಾಮಾನ್ಯ ಸಂಗತಿ. ಇತ್ತೀಚೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ಟಾಟಾ ಸನ್‌ನ ಮಾಜಿ ಚೀಫ್‌ಮನ್ ಸೈರಸ್ ಮಿಸ್ತ್ರಿ ಅವರು ಸಾವನ್ನಪ್ಪಿರುವುದು ಇದಕ್ಕೆ ತಾಜಾ ತಾಜಾ ಉದಾಹರಣೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಬಗೆಗಿನ ಕೆಲವು ಅಂಕಿ-ಅಂಶಗಳನ್ನು ಈಗ ನೋಡೋಣ:

- ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ ನಾಲ್ಕೂವರೆ ಲಕ್ಷಕ್ಕೂ ಅಧಿಕ.
- ಸರಿಸುಮಾರು ಒಂದೂವರೆ ಲಕ್ಷ ಜನರು ರಸ್ತೆ ಅಪಘಾತಗಳಿಂದ ಪ್ರತಿ ವರ್ಷ ಸಾಯುತ್ತಾರೆ.
- ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 17 ಜನ ಸಾಯುತ್ತಾರೆ.

- 2020ರಲ್ಲಿ ಇಡೀ ವಿಶ್ವದಲ್ಲಿ ಲಾಕ್‌ಡೌನ್ ಇದ್ದರೂ ಕೂಡ ಭಾರತದಲ್ಲಿ 3.66 ಲಕ್ಷ ರಸ್ತೆ ಅಪಘಾತದ ಪ್ರಕರಣಗಳು ವರದಿಯಾಗಿದ್ದವು.
- 2022ರ ಮೊದಲ ಐದು ತಿಂಗಳ ಅವಧಿಯಲ್ಲಿ ರಸ್ತೆ ಅಪಘಾತದಿಂದ ಸತ್ತವರ ಸಂಖ್ಯೆ ಶೇ.7ರಷ್ಟು ಹೆಚ್ಚಾಗಿದೆ.
- ರಸ್ತೆ ಅಪಘಾತಗಳಿಂದ ಭಾರತದಲ್ಲಿ ಸಾಯುತ್ತಿರುವವರು 25 ಮತ್ತು 35ರ ನಡುವಿನ ವಯೋಮಿತಿಯವರು.

ಇವೆಲ್ಲ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ವೈಯಕ್ತಿಕ ಅಪಘಾತಗಳು ಎಷ್ಟು ಗಂಭೀರ ಪ್ರಮಾಣದಲ್ಲಿವೆ ಮತ್ತು ವಿಮೆಯನ್ನು ಹೊಂದುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. ಆದರೆ ಇಂದಿನ ದಿನಮಾನಗಳಲ್ಲಿ ನಾವು ಕೇವಲ ಒಂದು ರೀತಿಯ ಅಪಘಾತಗಳಿಗೆ ಮುಖಾಮುಖಿಯಾಗುತ್ತಿಲ್ಲ. ಬದಲಾಗಿ ಅನೇಕ ರೀತಿಯ ಅಪಘಾತಗಳು ಸಂಭವಿಸಬಹುದು. ಈಗಾಗಲೇ ಪ್ರಸ್ತಾಪಿಸಿರುವಂತೆ ಅಪಘಾತಗಳು ಎಲ್ಲಿ, ಯಾವಾಗ ಬೇಕಿದ್ದರೂ ಸಂಭವಿಸಬಹುದು. ನೀವು ಆರಾಮವಾಗಿ ಮನೆಯಲ್ಲಿದ್ದಾಗಲೂ ಅದು ಉಂಟಾಗಬಹುದು. ಅಪಘಾತ ಸಂಭವಿಸಿದಾಗ ಅದರ ಚಿಕಿತ್ಸೆ ಮತ್ತು ಚೇತರಿಸಿಕೊಳ್ಳಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕೆಲವೊಮ್ಮೆ ಅಪಘಾತದಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಇದರಿಂದ

ಬರುವ ಆದಾಯದಲ್ಲಿಯೂ ನಷ್ಟ ಸಂಭವಿಸುತ್ತದೆ. ಇನ್ನು ಕೆಲವೊಮ್ಮೆ ಶಾಶ್ವತ ಅಥವಾ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಬಹುದು. ಇದು ಅತ್ಯಂತ ಕೆಟ್ಟ ಸ್ಥಿತಿ ಎನ್ನದೇ ವಿಧಿಯಿಲ್ಲ. ಇವುಗಳಲ್ಲಿ ಹೆಚ್ಚಿನವು ಸಾಧಾರಣ ವಿಮಾ ಪಾಲಿಸಿ ಅಡಿಯಲ್ಲಿ ಕವರ್ ಆಗುವುದಿಲ್ಲ.

ಅದೃಷ್ಟ ಸಂಗತಿ ಎಂದರೆ ವೈಯಕ್ತಿಕ ಅಪಘಾತ ವಿಮೆಯಲ್ಲಿ ಇವೆಲ್ಲ ರಿಸ್ಕುಗಳು ಒಳಗೊಂಡಿರುತ್ತವೆ. ಒಂದು ಸಾಮಾನ್ಯ ವೈಯಕ್ತಿಕ ವಿಮಾ ಪಾಲಿಸಿಯು ದೇಹಕ್ಕಾಗುವ ಗಾಯ, ಕಾಯಂ ಭಾಗಶಃ ಅಂಗವೈಕಲ್ಯ ಅಥವಾ ಶಾಶ್ವತ ಪೂರ್ಣ ಅಂಗವೈಕಲ್ಯ ಮತ್ತು ಅಪಘಾತದಿಂದಾಗುವ ಸಾವಿಗೆ ಪ್ರತಿಯಾಗಿ ಹಣಕಾಸು ಸುರಕ್ಷತೆಯನ್ನು ಒದಗಿಸುತ್ತದೆ. ವೈಯಕ್ತಿಕ ಅಪಘಾತ ವಿಮೆಯ ಒಂದು ಉತ್ತಮ ಸಂಗತಿ ಎಂದರೆ ಅದು ಕೈಗೆಟುಕುವಂತಿರುತ್ತದೆ. ಇದರಲ್ಲಿ ನೀವು ಅತಿ ಹೆಚ್ಚಿನ ಹಣದ ಮೊಬಲಗನ್ನು ಒದಗಿಸುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಅನೇಕ ಪ್ರಯೋಜನಗಳ ಹೊರತಾಗಿಯೂ ಸಾಕಷ್ಟು ಜನರಿಗೆ ಈಗಲೂ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳ ಬಗ್ಗೆ ತಿಳಿದಿಲ್ಲ. ಬಹುತೇಕರ ಬಂಡವಾಳ ಪಟ್ಟಿಯಲ್ಲಿ ಇದು ಇಲ್ಲವೇ ಇಲ್ಲ. ಇಂತಹ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು ಖರೀದಿ ಮಾಡುವ ನಿಟ್ಟಿನಲ್ಲಿ ನಾವು ಅತ್ಯಂತ ಸರಳವಾದ ಮಾರ್ಗದರ್ಶಿಯನ್ನು ಇಲ್ಲಿ ಮಂಡಿಸುತ್ತಿದ್ದೇವೆ. ಇದರಿಂದ ನೀವು ಯಥೋಚಿತವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

ಯೋಜನೆಯ ವಿಧ: ಎರಡು ರೀತಿಯ ವೈಯಕ್ತಿಕ ವಿಮಾ ಪಾಲಿಸಿಗಳು ಲಭ್ಯವಿವೆ. ಕುಟುಂಬ ವೈಯಕ್ತಿಕ ಅಪಘಾತ ಪಾಲಿಸಿ ಮತ್ತು ವೈಯಕ್ತಿಕ ಅಪಘಾತ ಪಾಲಿಸಿ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಸಂಗಾತಿ ಮತ್ತು ಮಕ್ಕಳು ಮಾತ್ರ ಪ್ರತಿ ಪಾಲಿಸಿಗೆ ಸೀಮಿತರಾಗಿರುತ್ತಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಹಾಗಾಗಿ ಪಾಲಿಸಿಯಲ್ಲಿ ನಿಮ್ಮ ಕುಟುಂಬದ ಎಲ್ಲ ಸದಸ್ಯರೂ ಒಳಗೊಂಡಿರುತ್ತಾರೆ ಎಂಬುದನ್ನು ಖಾತರಿ ಮಾಡಿಕೊಳ್ಳಿ. ವೈಯಕ್ತಿಕ ಅಪಘಾತ ಪಾಲಿಸಿಯಲ್ಲಿ ಗಳಿಕೆಯ ಸದಸ್ಯರಲ್ಲರನ್ನೂ ಸಮಗ್ರವಾಗಿ ಒಳಗೊಂಡಿರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪಾಲಿಸಿ ಸೌಲಭ್ಯಗಳು: ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯಲ್ಲಿ ಮುಖ್ಯವಾಗಿ ನಾಲ್ಕು ವಿಧದ ಸೌಲಭ್ಯಗಳು ಲಭ್ಯವಿವೆ.

ಅಪಘಾತದಿಂದಾಗುವ ಮರಣ ಸೌಲಭ್ಯ: ಈ ಪ್ರಕರಣದಲ್ಲಿ ಪಾಲಿಸಿದಾರರು ಮರಣ ಹೊಂದಿದರೆ

ನಿಗದಿತ ಮೊಬಲಗನ್ನು ನಾಮಿನಿಗೆ ನೀಡಲಾಗುತ್ತದೆ.

ಶಾಶ್ವತ ಪೂರ್ಣ ಅಂಗವೈಕಲ್ಯ ಸೌಲಭ್ಯ: ಎರಡು ಕಾಲುಗಳನ್ನು ಕಳೆದುಕೊಳ್ಳುವುದು ಅಥವಾ ಎರಡು ಕಣ್ಣುಗಳನ್ನು ಕಳೆದುಕೊಳ್ಳುವಂತಹ ಶಾಶ್ವತ ಅಂಗವೈಕಲ್ಯ ಸಂಭವಿಸಿದ ಅಪಘಾತವಾಗಿದ್ದರೆ ಪಾಲಿಸಿದಾರರಿಗೆ ಪೂರ್ವ ನಿರ್ಧರಿತ ಮೊತ್ತವನ್ನು ಪಾವತಿ ಮಾಡಲಾಗುತ್ತದೆ.

ಶಾಶ್ವತ ಭಾಗಶಃ ಅಂಗವೈಕಲ್ಯ ಸೌಲಭ್ಯ: ಅಪಘಾತದಲ್ಲಿ ಶಾಶ್ವತ ಭಾಗಶಃ ಅಂಗವೈಕಲ್ಯ ಉಂಟಾದರೆ ವಿಮಾದಾರರಿಗೆ ಆರ್ಥಿಕವಾದ ಭದ್ರತೆಯನ್ನು ಒದಗಿಸುತ್ತದೆ. ಅಂದರೆ ವಿಮಾದಾರನು ಪ್ರಯೋಜನದ ಒಂದು ಭಾಗವನ್ನು ಸೌಲಭ್ಯವಾಗಿ ಪಡೆಯುತ್ತಾನೆ (ಒಟ್ಟು ಭರವಸೆ ನೀಡಲಾದ ಮೊಬಲಗಿನ ಶೇ.100ರ ತನಕ). ಅಂದರೆ ವಿಮಾದಾರನು ಒಂದು ಕಾಲು ಅಥವಾ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರೆ.

ತಾತ್ಕಾಲಿಕ ಪೂರ್ಣ ಅಂಗವೈಕಲ್ಯ ಸೌಲಭ್ಯ: ತಾತ್ಕಾಲಿಕ ಪೂರ್ಣ ಅಂಗವೈಕಲ್ಯದಿಂದ ಬಳಲುತ್ತಿರುವ ವಿಮಾದಾರರಿಗೆ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಅವರು ಈ ಕಾರಣದಿಂದ ವಿಸ್ತೃತ ಅವಧಿಗೆ ಹಾಸಿಗೆ ಹಿಡಿದಿರಬೇಕು. ಅಂಗವೈಕಲ್ಯ ಹೊಂದಿರುವ ಅವಧಿಗೆ ಆದಾಯದ ನಷ್ಟವನ್ನು ಭರಿಸಲು ವಾರದ ಆಧಾರದಲ್ಲಿ ಪರಿಹಾರವನ್ನು ನೀಡಲಾಗುತ್ತದೆ.

ಸಾಮಾನ್ಯವಾಗಿ ಬಹುತೇಕ ವಿಮಾ ಕಂಪನಿಗಳು ಸಮಗ್ರ ವೈಯಕ್ತಿಕ ಅಪಘಾತ ಪಾಲಿಸಿಯಲ್ಲಿ ಎಲ್ಲ ನಾಲ್ಕು ಸೌಲಭ್ಯಗಳನ್ನು ಒದಗಿಸುತ್ತವೆ. ಹಾಗಾಗಿ ಯಾರೇ ಆಗಲಿ ಗರಿಷ್ಠ ಸೌಲಭ್ಯ ಮತ್ತು ಪ್ರಯೋಜನಕ್ಕಾಗಿ ಸಮಗ್ರ ವೈಯಕ್ತಿಕ ವಿಮಾ (ಪಿಎ) ಪಾಲಿಸಿಯನ್ನು ಹೊಂದುವುದು ಉತ್ತಮ. ಇಂತಹ ಸೌಲಭ್ಯಗಳಲ್ಲಿ ಮನೆ ಅಥವಾ ಕಚೇರಿಯಂತಹ ಅನೇಕ ಕೆಲಸ ಮಾಡುವ ಪ್ರದೇಶಗಳಲ್ಲಿ ಸಂಭವಿಸುವ ಅಪಘಾತಗಳಿಗೂ ಇದು ಅನ್ವಯವಾಗುತ್ತದೆ. ಸಾಮಾನ್ಯವಾಗಿ ಈ ಪಿಎ ವಿಮಾ ಪಾಲಿಸಿ ವಿಶ್ವದಾದ್ಯಂತ ದಿನದ 24 ಗಂಟೆಯೂ ಸೌಲಭ್ಯವನ್ನು ಒದಗಿಸುತ್ತದೆ. ಅಂದರೆ ಮೇಲೆ ಪ್ರಸ್ತಾಪ ಮಾಡಲಾದ ಪ್ರಯೋಜನಗಳನ್ನು ಪಾಲಿಸಿದಾರರಿಗೆ ಯಾವುದೇ ಕಾಲದಲ್ಲಿ ಮತ್ತು ಎಲ್ಲಿ ಬೇಕಿದ್ದರೂ ಒದಗಿಸುತ್ತದೆ.

ಪ್ರೀಮಿಯಂ: ಈ ಹಿಂದೆ ಚರ್ಚೆ ಮಾಡಿದಂತೆ ಪಿಎ ಪಾಲಿಸಿಗಳು ಕೈಗೆಟುಕುವಂತವೇ ಆಗಿವೆ. ಆದರೆ ಪ್ರೀಮಿಯಂ ಮೊತ್ತ ಮತ್ತು ಅದಕ್ಕೆ ತಕ್ಕನಾದ ಸೌಲಭ್ಯಗಳನ್ನು ಒಳಗೊಂಡ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ 18ರಿಂದ 69 ವರ್ಷ ವಯೋಮಿತಿಯ ನಡುವೆ ಪ್ರೀಮಿಯಂ ದರಗಳು ಒಂದೇ ತೆರನಾಗಿರುತ್ತವೆ. ಪಿಎ ಪಾಲಿಸಿಗಳು ವಯಸ್ಸಿನ ಅಂಶವನ್ನು ಪ್ರೀಮಿಯಂ ದರ ನಿಗದಿ ಮಾಡುವುದರಲ್ಲಿ ಪರಿಗಣಿಸುವುದಿಲ್ಲ. ಅಪಘಾತದ ಅಪಾಯವು ಹೆಚ್ಚು ಕಡಿಮೆ ವ್ಯಕ್ತಿಯ ಕೆಲಸದ ಸ್ವರೂಪಕ್ಕೆ ಸಂಬಂಧಿಸಿದ್ದರಿಂದ ಪಿಎ ಪಾಲಿಸಿಯ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವ ಸಂದರ್ಭದಲ್ಲಿ ನಿಮ್ಮ ಉದ್ಯೋಗವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕ್ಲೈಮ್ ಇತ್ಯರ್ಥ ಪ್ರಕ್ರಿಯೆ: ವಿಶ್ವಾಸಾರ್ಹ ವಿಮಾ ಏಜೆಂಟ್/ಮಧ್ಯವರ್ತಿಯ ಮೂಲಕ ಪ್ರಸಿದ್ಧ ವಿಮಾದಾರರನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

ಕಂಪನಿಯು ಯಾವ ರೀತಿಯಲ್ಲಿ ಕ್ಲೈಮ್‌ಗಳನ್ನು ಇತ್ಯರ್ಥ ಮಾಡಿದೆ ಎಂಬುದರ ಆಧಾರದಲ್ಲಿ ಅದರ ಗುಣಮಟ್ಟ ಮತ್ತು ಅವಲಂಬನೆಯನ್ನು ನಿರ್ಧಾರ ಮಾಡಬಹುದು. ಕ್ಲೈಮ್ ಪ್ರಕ್ರಿಯೆಯ ಬಗ್ಗೆ ನೀವು ಹೆಚ್ಚಿನ ತನಿಖೆಯನ್ನು ಮಾಡಿ ಅದು ತ್ವರಿತವಾಗಿ ಮತ್ತು ಸುಲಭವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಮೂರನೆಯವರ ನಿರ್ವಹಣೆ (ಟಿಪಿಎ) ಎಂದು ಕರೆಯಲಾಗುವ ಕ್ಲೈಮ್ ನಿರ್ವಹಣೆಕಾರರ ಬಗ್ಗೆ ಮತ್ತು ಅವರ ಕ್ಲೈಮ್ ಹಿನ್ನೆಲೆಯನ್ನು ಕೂಡ ನೀವು ತಿಳಿದುಕೊಳ್ಳಬೇಕು.

ಪ್ರಯೋಜನಗಳು: ಪಿಎ ಪಾಲಿಸಿಗಳು ಆ್ಯಡ್-ಆನ್‌ಗಳು ಮತ್ತು ರೈಡರ್‌ಗಳೊಂದಿಗೂ ಬರುತ್ತವೆ. ಇದರಿಂದ ಆಸ್ತಿಗೆ ದಾಖಲು ಮಾಡುವುದು, ರಕ್ತ ಖರೀದಿ, ಪಾರ್ಥಿವ ಶರೀರವನ್ನು ಸಾಗಿಸುವುದು, ಅಂತಿಮ ಸಂಸ್ಕಾರ ಇತ್ಯಾದಿ ಸೌಲಭ್ಯಗಳು ಬರುತ್ತವೆ. ಕೆಲವು ಪಾಲಿಸಿಗಳಲ್ಲಿ ಇವು ಒಳಗೊಂಡಿರುತ್ತವೆ. ಉಳಿದವುಗಳಲ್ಲಿ ಇವುಗಳನ್ನು ಆ್ಯಡ್-ಆನ್‌ಗಳಾಗಿ ಖರೀದಿ ಮಾಡಬೇಕು. ನ್ಯಾಯಸಮ್ಮತವಾದ ಪ್ರೀಮಿಯಂ ಮೊತ್ತಕ್ಕೆ ಉತ್ತಮ ಸೌಲಭ್ಯವಿರುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಿ.

ಹೊರತುಪಡಿಸಿದ ಅಂಶಗಳು: ಪಿಎ ಪಾಲಿಸಿಗಳಲ್ಲಿ ಕೆಲವು ಸಂಗತಿಗಳು ಹೊರತುಪಡಿಸಿವೆ. ಆತ್ಮಹತ್ಯೆ, ಕ್ರಿಮಿನಲ್ ಕೃತ್ಯಗಳು, ಮೊದಲೇ ಅಸ್ತಿತ್ವದಲ್ಲಿದ್ದ ರೋಗಗಳು, ಸಹಜ ಸಾವು ಇತ್ಯಾದಿ. ಹಾಗಾಗಿ ಪಾಲಿಸಿಯಲ್ಲಿ ಯಾವುದನ್ನೆಲ್ಲ ಹೊರತುಪಡಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ಪಾಲಿಸಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಅದರ ಈ ರೀತಿಯ ವಿವರಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು.

ಕೊನೆಯ ಮಾತು:

ನಿಮಗೆ ಸೂಕ್ತವಾದ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು ಖರೀದಿ ಮಾಡುವ ಹೊತ್ತಿನಲ್ಲಿ ಈ ಮೇಲೆ ಪ್ರಸ್ತಾಪ ಮಾಡಿದ ಅಂಶಗಳನ್ನು ಸಮರ್ಪಕ ರೀತಿಯಲ್ಲಿ ಪರಿಶೀಲಿಸುವುದನ್ನು ಮರೆಯಬಾರದು. ಇತರ ವಿಮಾ ಪಾಲಿಸಿಗಳಲ್ಲಿ ಒಳಗೊಳ್ಳದೇ ಇರುವ ಅಂಶಗಳು ಪಿಎ ವಿಮಾ ಪಾಲಿಸಿಯಲ್ಲಿರುತ್ತವೆ. ಇವುಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಅನಿರೀಕ್ಷಿತ ಘಟನೆಗಳ ವಿಚಾರದಲ್ಲಿ ಮುಂಚಿತವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂಬ ವಿಶ್ವಾಸ ಬರುತ್ತದೆ. ನೀವು ಉದ್ಯೋಗ ಮತ್ತು ಇತರ ಕಾರಣಗಳಿಂದ ಯಾವತ್ತೂ ಪ್ರಯಾಣ ಮಾಡುತ್ತಲೇ ಇರುವವರಾದರೆ ನಿಮ್ಮ ವಯಸ್ಸು ಮತ್ತು ಆರೋಗ್ಯದ ವಿಚಾರ ಏನೇ ಆಗಿದ್ದರೂ ಕೂಡ ಪಿಎ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಎಲ್ಲ ಪಾಲಿಸಿಗಳೂ ಒಂದೇ ರೀತಿ ಇರುವುದಿಲ್ಲ. ಒಂದರಲ್ಲಿ ಇದ್ದ ಸೌಲಭ್ಯಗಳು ಇನ್ನೊಂದರಲ್ಲಿ ಇಲ್ಲದೇ ಇರಬಹುದು. ಹಾಗಾಗಿ ಒಂದು ಪಾಲಿಸಿಗೆ ಸಹಿ ಹಾಕುವುದಕ್ಕೆ ಮುಂಚಿತವಾಗಿ ಅದರಲ್ಲಿ ಒಳಗೊಂಡಿರುವ ಅಪಾಯ ಮತ್ತು ಇತರ ಅನುಕೂಲಕರ ಅಂಶಗಳ ಬಗ್ಗೆ ಎಚ್ಚರಿಕೆಯಿಂದ ಗಮನಿಸುವುದು ಉತ್ತಮ ನಡೆ.

ಇನ್‌ಸೈರ್ ಇಂಡಿಯಾ ವೆಲ್ತ್ ಪ್ರೈವೇಟ್ ಲಿ.

(ARN-79020)

ಎಎಂಎಫ್‌ಐ ನೋಂದಾಯಿತ ಮ್ಯೂಚುವಲ್ ಫಂಡ್ ವಿತರಕರು

ನಮ್ಮ ಸಂಪರ್ಕ: 9148319207, 080-42129917

Mail: info@inspireindiafs.com

ನಮ್ಮ ಸೇವೆಗಳು

- | | |
|--|--------------------------|
| 1. ಮ್ಯೂಚುವಲ್ ಫಂಡ್ಸ್ | 6. ವಿಮೆ |
| 2. ಸ್ಟಾಕ್ ಬ್ರೋಕಿಂಗ್ | 7. ವೆಲ್ತ್ ಮ್ಯಾನೇಜ್‌ಮೆಂಟ್ |
| 3. ಫೈನಾನ್ಸಿಯಲ್ ಕನ್ಸಲ್ಟಿಂಗ್ & ಪ್ಲಾನಿಂಗ್ | 8. ಹಣಕಾಸು ಮೌಲ್ಯಮಾಪನ |
| 4. ಪ್ರಾಪರ್ಟಿ ಇನ್ವೆಸ್ಟ್‌ಮೆಂಟ್ | 9. ತೆರಿಗೆ ಸಲ್ಲಿಕೆ |
| 5. ತೆರಿಗೆ ಉಳಿತಾಯ ಬಾಂಡ್‌ಗಳು | 10. ಎಲ್ ಬರವಣಿಗೆ |

ವಿಳಾಸ : INSPIRE INDIA WEALTH PVT LTD

@ 65, 'Surasa Enclave', 1st Floor, Puttanna Road, Gandhi Bazar, Basavanagudi, Bengaluru-560004

6 ಟಿಪ್ಪಣಿ

ಈ ವಾರ್ತಾಪತ್ರದ ಸಂಕಲನ ಮಾಡುವ ಸಂದರ್ಭದಲ್ಲಿ ನಾವು ಎಲ್ಲ ರೀತಿಯ ಕಾಳಜಿ ಮತ್ತು ಎಚ್ಚರಿಕೆಯನ್ನು ವಹಿಸಿರುತ್ತೇವೆ. ಇಲ್ಲಿನ ಮಾಹಿತಿಗಳನ್ನು ಹಲವು ನಂಬಿಕೆಗೆ ಅರ್ಹವಾದ ಮೂಲಗಳಿಂದ ಪಡೆದಿರುತ್ತೇವೆ. ಆದರೆ, ಯಾವುದೇ ಮಾಹಿತಿಯ ಖಚಿತತೆ, ಅರ್ಹತೆ ಅಥವಾ ಪರಿಪೂರ್ಣತೆಯ ಬಗ್ಗೆ ಖಾತರಿಯನ್ನು ನೀಡುವುದಿಲ್ಲ. ಹಾಗಾಗಿ ಇಂತಹ ಮಾಹಿತಿ ಬಳಕೆಯಿಂದ ಆಗಬಹುದಾದ ಯಾವುದೇ ದೋಷ ಅಥವಾ ಲೋಪಗಳಿಗೆ ಜವಾಬ್ದಾರಾಗಿರುವುದಿಲ್ಲ. ಈ ವಾರ್ತಾಪತ್ರದಲ್ಲಿ ತಿಳಿಸಲಾದ, ಚರ್ಚಿಸಲಾದ ಅಥವಾ ಶಿಫಾರಸ್ಸು ಮಾಡಲಾದ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆಯನ್ನು ಮಾಡುವ ಸಮರ್ಪಕತೆಯ ಬಗ್ಗೆ ಹೂಡಿಕೆದಾರರು ಸೂಕ್ತವಾದ ಹಣಕಾಸು ಸಲಹೆಗಳನ್ನು ಪಡೆಯಬೇಕು ಮತ್ತು ಭವಿಷ್ಯದ ನಿರೀಕ್ಷೆಗಳ ಬಗ್ಗೆ ನೀಡಿರುವ ಹೇಳಿಕೆಗಳು ಕಾರ್ಯರೂಪಕ್ಕೆ ಬರಬಹುದು ಅಥವಾ ಬಾರದೇ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮ್ಯೂಚುವಲ್ ಫಂಡ್ ಹೂಡಿಕೆಗಳು ಯಾವತ್ತೂ ಮಾರುಕಟ್ಟೆಗೆ ಸಂಬಂಧಿಸಿದ ಅಪಾಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಹಾಗಾಗಿ ಹೂಡಿಕೆಯನ್ನು ಮಾಡುವುದಕ್ಕೂ ಮುನ್ನ ನಿಮಗೆ ನೀಡಲಾದ ದಾಖಲೆಗಳನ್ನು ದಯವಿಟ್ಟು ಅತ್ಯಂತ ಎಚ್ಚರಿಕೆಯಿಂದ ಓದಿಕೊಳ್ಳಿ. ಹಿಂದಿನ ನಿರ್ವಹಣೆಯ ಕೇವಲ ಸೂಚಕ ಉದ್ದೇಶವನ್ನು ಹೊಂದಿದ್ದು ಅದು ಯಾವುದೇ ಕಾರಣಕ್ಕೂ ಭವಿಷ್ಯದ ಮಾರ್ಗದರ್ಶಕವಾಗಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ದಿನಕ್ಕೆ ಕನಿಷ್ಠ ಒಂದು ಹೆಜ್ಜೆಯಾದರೂ ಚಿಂತೆ ಇಲ್ಲ; ಪ್ರಗತಿ ಎಂದರೆ ನಿರಂತರ ನಡಿಗೆ.